



ಕರ್ನಾಟಕ ರಾಜ್ಯಾಧಿಕಾರ

ಅಧಿಕೃತವಾಗಿ ಪ್ರಕಟಿಸಲಾದುದು
ಪರೀಕ್ಷೆ ರಾಜ್ಯ ಪತ್ರ

ಭಾಗ- ೨	ಬೆಂಗಳೂರು, ಬುಧವಾರ, ೨೯, ಜೂನ್, ೨೦೨೨(ಅಷಾಧ, ೦೮, ಶಕಾವರ್ಷ, ೧೯೪೪)	ನಂ. ೫೬೮
Part- III	BENGALURU, WEDNESDAY, 29, JUNE, 2022(ASHADHA, 08, SHAKAVARSHA, 1944)	No. 361

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ತಿದ್ಯುಪಡಿ/ಹೊಸ ಸೇವೆಗಳ ಅಧಿಸೂಚನೆ
ಸಂಖ್ಯೆ:ನೋಮು/ಸಿವಿ/99/2021-22, ಬೆಂಗಳೂರು, ದಿನಾಂಕ:29-06-2022

ವಿಷಯ: 2018-19 ನೇ ಸಾಲಿನ ಶ್ರಾಂಕಗಳ ಮಾರುಕಟ್ಟೆ ಮಾರ್ಗದರ್ಶಕ ದರಪಟ್ಟಿಯ ಅನುಬಂಧ-1 ಕ್ಕೆ ತಿದ್ಯುಪಡಿ ಮಾಡುವ ಕುರಿತು.

ಉತ್ತರ: 1. ಅಧಿಕೂಟನೆ ಸಂಪುಟ: ನೋಡುವುದು/ಸಿವಿ/485(ಪು)/2017-18, ಬೆಂಗಳೂರು, ದಿನಾಂಕ:05-12-2018

2. ଦିନାଂକ: 21-06-2022 ରଂଧ୍ନ ନଡ଼ିଦ ଶିଖିସି ସଭା ନଢାପଣୀ

3. ඩේශ්‍ර රාජ පෙනු ලද තියුවල/පොත සේවක/සේවක අධිකාරීන් දැනුම්/පොත/සිව්වී/99(සූ)/2021-22 දිනා අංක: 28-06-2022

2018-19ನೇ ಸಾಲಿಗೆ ಸ್ಥಿರಾಸ್ತಿಗಳ ನೋಂದಣಿಗಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯ ಅಧಿಸೂಚನೆಯನ್ನು ಜಾರಿ ತರಲು ಈಗಾಗಲೇ ಕನಾಟಕ ರಾಜ್ಯಪತ್ರ ದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿನ ಅನುಬಂಧ-1ರಡಿ ವಿಶೇಷ ಸೂಚನೆಗಳು ಎಂದು ನೀಡಲಾಗಿದೆ. ಉಲ್ಲೇಖ (2) ರ ಸಿವಿಸಿ ಸಭೆಯಲ್ಲಿ ಅನುಬಂಧ-1 ರಲ್ಲಿನ ಕೆಲವು ಅಂಶಗಳ ನ್ಯಾನತೆಗಳನ್ನು ತಿದ್ದುಪಡಿ/ಮಾಪಾಡು ಮಾಡಿ, ಸಾರ್ವಜನಿಕರ ಅವಾಹನಗಾಗಿ ಪ್ರಕಟಿಸಲಾಗಿದ್ದು, ಸದರಿ ವಿಶೇಷ ರಾಜ್ಯ ಪತ್ರದಲ್ಲಿ (ಉಲ್ಲೇಖ(3)ರ) ಪುಟ ಸಂಖ್ಯೆ 4 ರಲ್ಲಿ ಕ್ರಮ ಸಂಖ್ಯೆ 10 ರಿಂದ 16 ಅಂಶಗಳು ಬಿಟ್ಟು ಹೊಗಿದ್ದು, ಪ್ರಸ್ತುತ ರಾಜ್ಯ ಪತ್ರದಲ್ಲಿ ಬಿಟ್ಟು ಹೊದ ಅಂಶಗಳನ್ನು ಸೇರ್ಪಡಿಸಲಾಗಿದ್ದು. ಸದರಿ ಸೇರ್ಪಡೆಯಲ್ಲಿ ಸಾರ್ವಜನಿಕರ ಯಾವುದೇ ಆಕ್ಸೆಪ್ಟೇ/ ಸಲಹೆ/ ಸೂಚನೆಗಳಿದ್ದಲ್ಲಿ, ಸಾರ್ವಜನಿಕರು ಶಿಂದಾಗಿ ಅಥವಾ ಲಿಖಿತ ಮೂಲಕ

cvcobjectionstonotifications@gmail.com ವಿಾಜಾಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾವಿತಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸುವುದಾಗಿದೆ.

ಅನುಬಂಧ-1

1. ಮೊಲ್ಯು ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದದ ಸ್ವತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.
- ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ”
ಸಂಬಂಧಿಸಿದಂತೆ.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿರ್ವಹಣೆ ದರ ಅಳವಡಿಸತಕ್ಕದ್ದು.
-----	---	---

ನಿರ್ವಹಣೆ ದರ= ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೃಂಗಳಿಕೆ ಮತ್ತು
ವಾಣಿಜ್ಯಯೋಜನೆಗಳಿಗೆ/ವಸತಿಯೋತರ
ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿರ್ವಹಣೆ ದರವನ್ನು (ವಸತಿಯೋತರ/ವಾಣಿಜ್ಯಯೋಜನೆಗಳಿಗೆ/ಸ್ವತ್ತಿನ ದರದೊಂದಿಗೆ)
ಅಳವಡಿಸಿಕೊಳ್ಳತಕ್ಕದ್ದು.

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

ಸಿವಿಲಿ ನಿಯಮಗಳು 2003 ರ ನಿಯಮ 6(2)(a) ರನ್ನು ಈ ಕೆಳಕಂಡಂತೆ ದರ ನಿಗದಿಪಡಿಸಿದೆ. ನಗರಸಭೆ/ ನಗರ ಪಾಲಿಕೆ/
ಮಹಾ ನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

(i)	5 ಗುಂಟೆಯಿಂದ ಮೇಲ್ಪಟ್ಟ 7.5 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿರ್ವಹಣೆ ದರದಲ್ಲಿ 70% ಅಳವಡಿಸತಕ್ಕದ್ದು.
(ii)	7.5 ಗುಂಟೆಯಿಂದ ಮೇಲ್ಪಟ್ಟ 10 ಗುಂಟೆ ಒಳಗೆ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿರ್ವಹಣೆ ದರದಲ್ಲಿ 65% ಅಳವಡಿಸತಕ್ಕದ್ದು.

(iii)	10 ಗುಂಟಿಯಿಂದ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಕೃಗಾರಿಕೋಪಯೋಗಿ	65 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
		ಖಾಸೋಪಯೋಗಿ	75 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
		ವಾಣಿಜ್ಯೋಪಯೋಗಿ/ ವಸತಿಯೇತರ	80 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)

2. ನಗರಸಭೆ/ನಗರ ಪಾಲಿಕೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟಿಯಿಂದ ಮೇಲ್ಪಟ್ಟ 10 ಗುಂಟಿ ಒಳಗಿನ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 55 % ಅಳವಡಿಸತಕ್ಕದ್ದು.	
(ii)	10 ಗುಂಟಿಯಿಂದ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಕೃಗಾರಿಕೋಪಯೋಗಿ	55 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
		ಖಾಸೋಪಯೋಗಿ	65 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
		ವಾಣಿಜ್ಯೋಪಯೋಗಿ/ ವಸತಿಯೇತರ	80 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)

*ಅಭಿವೃದ್ಧಿಹೊಂದಿರದ ಸ್ವತ್ವಗಳು ಅಂದರೆ, ಭೂಪರಿವರ್ತನೆಯಾದ ನಂತರ ಸಕ್ಕಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸನಕ್ಕಿಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ. ಬಡಾವಣೆಯಲ್ಲಿನ ಸರ್ವ ವೃತ್ತಿ/ ಅಂತರಿಕ ರಸ್ತೆಗಳು ಇತ್ಯಾದಿ ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕನಾರಬಕ ಭೂಸುಧಾರಕೆ ಕಾಯ್ದು 1961 ರ ಕಲಂ 109ರ ಅಡಿಯಲ್ಲಿ, ಕೃಷಿಯೇತರ ಜಟಿಲವಳಕ್ಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಮಾರ್ಕೆಟ್ ಸರ್ವೆ ನಂ/ಹಿಸ್‌ ಸರ್ವೆ ನಂ/ಭಾಗಶಃ ಸರ್ವೆ ನಂ 10 ಗುಂಟಿಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟಿ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ನಮೂದಿಸಿರುವ ಸೂಚನೆಗಳು / ಘರತ್ವಗಳು ಅನ್ವಯವಾಗುತ್ತವೆ.
4. ಮಾರ್ಗಸೂಚಿ ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ(5 ಗುಂಟಿಗೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ)/ಕೃಷಿಯೇತರ ಜಮೀನುಗಳು/ಸ್ವತ್ವಗಳಿಗೆ ರಾಷ್ಟ್ರೀಯ ಹೆದ್ದಾರಿ/ಬ್ಯಾಂಕ್/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಗಳಿಗೆ $\text{₹} .50\%$ ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ $\text{₹} .35\%$ ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಅಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ $\text{₹} .30\%$ ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕ್ರೊಡಿಟ್ ಮತ್ತು ಹೊರತುಪಡಿಸಿ) ನಿರ್ವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿರ್ವೇಶನ ದರದ ಮೇಲೆ ಶೇಕಡ 40 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ /ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರೀರ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ದರದ $\text{₹} .30\%$ ರಷ್ಟು ಹೊಗೂ ವಾಣಿಜ್ಯ (ಮಾಲ್ / ಮಲ್ಟಿಪ್ಲೆಕ್ಸ್) ಗೆ ಶೇ. 40 ರಷ್ಟು ಹೆಚ್ಚಿಗೆ ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲೆ ನಿರ್ವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆ ಅಥವಾ ಉದ್ದ್ವಾನವನದ ಅಭಿಮುಖ ನಿರ್ವೇಶನಗಳಿಗೆ ಆಯಾ ಪ್ರದೇಶದ ನಿರ್ವೇಶನದ ದರಗಳ ಶೇ.10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕ್ರೊಡಿಟ್ ಮೋಪಯೋಗಿ ಎಂದು ಸ್ವಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿರ್ವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕ್ರೊಡಿಟ್ ಮೋಪಯೋಗಿ ನಿರ್ವೇಶಗಳಿಗೆ ವಾಸೋಪಯೋಗಿ ನಿರ್ವೇಶನ ದರ ನಿಗದಿಪಡಿಸುವುದು.
9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಚಿನಲ್ಲಿ ಸೂಪರ್ ಬಿಲ್ಪ್‌ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಒಟ್ಟು ಟೆರೇಸ್‌ಗೆ/ ಗಾರ್ಡನ್‌ ಏರಿಯಾಗೆ/ ಎಕ್ಸ್‌ಕ್ರೋಸಿವ್‌ ಯೂಸೇಜ್‌ ಏರಿಯಾಗಳಿಗೆ $\text{₹} .33.33\%$ ರಷ್ಟು ಸೂಪರ್ ಬಿಲ್ಪ್‌ ಏರಿಯಾ ದರಗಳನ್ನು ನಿಗದಿಪಡಿಸುವುದು.
10. ಅನುಬಂಧ-3 ರಲ್ಲಿಯ ಅಪಾರ್ಟ್‌ಮೆಂಟ್/ಫ್ಲಾಟ್ ದರಗಳು ಸೂಪರ್‌ಬಿಲ್ಪ್‌ ಏರಿಯಾದ ಪ್ರಾಧಿಕ ದರಗಳಾಗಿರುತ್ತವೆ (only basic rate); ಅಪಾರ್ಟ್‌ಮೆಂಟ್‌ನ ಒಟ್ಟು ಮೌಲ್ಯ = ಸೂಪರ್‌ಬಿಲ್ಪ್‌ ಏರಿಯಾದ ಪ್ರಾಧಿಕ ದರದ ಮೌಲ್ಯ (only basic rate) + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ+ ಹೆಚ್ಚುವರಿ ಅಂತಸ್ತಿನ ಮೌಲ್ಯ. ಅನುಬಂಧ-2 ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ /ರೋ ಹೋಸ್‌ಗಳ ದರಗಳು ವಿಲ್ಲಾ / ರೋ ಹೋಸ್‌ಗಳ ನಿರ್ವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೋಸ್ ಒಟ್ಟು ಮೌಲ್ಯ = ವಿಲ್ಲಾ / ರೋ ಹೋಸ್‌ಗಳ ನಿರ್ವೇಶನ ದರದ ಮೌಲ್ಯ+ವಿಲ್ಲಾ / ರೋ ಹೋಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ. ಹೊಸ ದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಮೂರ್ಚದಲ್ಲಿ ಹೊಸ ಬಡಾವಣೆ, ಬಹು ಮಹಡಿ ಕಟ್ಟಡ, ಅಪಾರ್ಟ್‌ಮೆಂಟ್/ ವಿಲ್ಲಾ, ರೋ ಹೋಸ್‌ಗಳು/ ವಿಲ್ಲಾಮೆಂಟ್ / ಹೃಜಿಡ್/ ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರಗಳನ್ನು ನಿಗದಿಪಡಿಸಿಕೊಳ್ಳತಕ್ಕದ್ದು.

13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ/ ಮೇಲ್ಮೈಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರ ಸಭೆಯು ಮಹಾನಗರ ಪಾಲಿಕೆಯಾದಾಗ/ ಪಟ್ಟಣ ಮರಸಭೆಗಳು ನಗರ ಸಭೆಯಾದಾಗ/ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಉನ್ನತೀಕರಣಗೊಂಡಲ್ಲಿ/ ಮೇಲ್ಮೈಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯಿತಿ/ ಮರಸಭೆ/ ನಗರ ಸಭೆ / ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ವಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದುಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ದಿಷ್ಟತಕ್ಕದ್ದುಗಿರುತ್ತದೆ. ತಪ್ಪಿದ್ದಲ್ಲಿ ಕನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45(ಎ)(1) ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter=1.25XCarpet area in square meter
 ಉದಾ:- ಒಂದು ಘ್ರಾಟ್ನಲ್ಲಿ 120 ಚ.ಮೀ. ಕಾರ್ಪೆಟ್ ಏರಿಯಾ ಇದ್ದಲ್ಲಿ
 ಸೂಪರ್ ಬಿಲ್ಪ್ರೋ ಏರಿಯಾ ಚ.ಮೀ.=1.25X120=150 ಚ.ಮೀ. ಸೂಪರ್ ಬಿಲ್ಪ್ರೋ ಏರಿಯಾ
 ದರಪಟ್ಟಿಯಲ್ಲಿರುವ ಅಪಾಟ್ ಮೆಂಟನ ಘ್ರಾಟ್ನ ಸೂಪರ್ ಬಿಲ್ಪ್ರೋ ಏರಿಯಾ ಪ್ರತಿ ಚದರ ಮೀಟರ್ ದರ ರೂ.25,000/-
 ಘ್ರಾಟ್ನ ಒಟ್ಟು ಮೌಲ್ಯ= ರೂ.150 X25,000/- = ರೂ.37,50,000/-
“ಅಧವಾ”
 ಘ್ರಾಟ್ನ ಒಟ್ಟು ಮೌಲ್ಯ= $(1.25 \times 120) \times 25,000$
 = ರೂ.37,50,000/-
 ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಶ್ರೀಮತಿ ಎ.ಎನ್ ಭಾರತಿ
 ಸದಸ್ಯ ಕಾರ್ಯದರ್ಶಿಗಳು
 ಕೇಂದ್ರ ಮೌಲ್ಯಮಾಪನ ಸಮಿತಿ
 ಬೆಂಗಳೂರು.